

**Volume 15****December 2003 - January 2004****Parts 9 & 10****Literary Union**

President



General Secretary

In the election held on 25-1-2004 to the Bangalore Advocates' Literary Union the following candidates have been declared elected :

President: Mr.G.Chandrashekariah; General Secretary: Mr. M. Divakar Maddur; Treasurer: Mr. N. P. Amruthesh; Governing Council: Ms. A. Lalitha, Mr. K. Nanjegowda, Ms. M. K. Devaki, Ms. H. Y. Annapurna, Mr. K. Narayanaswamy, Mr. M. V. Venkatesh Reddy, Mr. S. Gopal, Mr. M. Nagesh, Mr. G. Ashwathnarayana, Mr. R. Yatheesh Kumar.

**Supreme Court Vacation**

Supreme Court of India will observe vacation during the calendar year 2004 as detailed below :

**Summer Vacation:** 10-5-04 to 4-7-04 **Dussehra:** 18th to 23rd October 2004 **X-mas and New Year :** 20-12-04 to 1-1-05.

**Senior Advocates**

By notification No. RPS.126/2003 dtd 20-12-03 the High Court of Karnataka has designated the following Advocates as Senior Advocates from the date of notification:

see page 4

**Sahitya Sammelana**

Mr. Harikrishna Punarur, President, Kannada Sahitya Parishat with some of the Bangalore Advocates at the Venue of the Conference.

Mr. C. N. Ramaswamy Sastry, Mr. N. S. Satyanarayana Gupta, Mr. Channappa E. Kotre, Mr. M. Ramakrishna, Mr. K. G. C. Prabhu, Mr. S. Srinivasa Murthy, Mr. K. Suryanarayana Rao, Mr. H. L. Narasimha Murthy and Mr. G. Mahadeva Prasad, Advocates from Bangalore attended the 71st All India Kannada Sahitya Sammelana held at Moodabidri, DK, between 18th and 21st December 2003.

**Book Released**

On December 8, the Karnataka State Legal Services Authority has brought out a book, *Janasamanyarigagi Kanoonu Mahithi* (Legal information for common people), under the Legal Literacy Series in Kannada. Priced at Rs. 10, the book is available at the offices of all the district and taluk legal services authority, it deals with the rights and responsibilities of the citizens, besides giving clear definition of laws and related matters in simple language.

The second revised edition of the book contains information on 32 subjects, including free legal aid and Lok adalats; fundamental rights and duties; laws on marriage, divorce and maintenance; laws on succession and inheritance; information on criminal laws; laws relating to women and children etc.

**No draft rules**

On Dec. 11 the Advocates Association unanimously resolved to oppose the draft rules framed under Sec.34 of the Advocates Act 1961. Members of the association also met the Chief Justice of the High Court of Karnataka, N. K. Jain and other judges. At a general body meeting of the association, the office-bearers and lawyers, including Mr. S. P. Shankar, Mr. R. N. Narasimhamurthy and Mr. K. Subba Rao said the draft rules should be opposed as they would affect lawyers. Speakers said the draft rules were stringent and they violated the rights of lawyers.

On December 13, the Association urged the Chief Justice of the Karnataka High Court, Mr. Justice N. K. Jain to withdraw the draft rules. The members of the Associations called upon Mr. Justice N. K. Jain on December 15 and pressed to withdraw the notification.

**Around the Courts**

□ **Sec. 127 Transfer of Property Act-A minor could legally accept a property gifted to him and the gift deed executed in his favour in this regard is irrevocable;**

On December 22, the Supreme Court held that a minor could legally accept a property gifted to him and gift deed executed in his favour in this regard is irrevocable. A Bench comprising Justice Y. K. Sabharwal and Justice D.M. Dharmadhikari pointed out that Sec. 127 of the Transfer of Property Act clearly recognised the competence of a minor to accept a gift.

The Bench said "when a gift is made to a child, there is a presumption of its acceptance because expressing acceptance in his case is not possible and only an implied acceptance can be expected". The Bench observed that under the TP Act read with the Indian Contract Act, the acquisition of property being generally beneficial, a child could take property in any manner whatsoever either under intestacy or by will or by purchase or gift or other assurance, except where it was clearly to his prejudice to do so.

The Bench was allowing an appeal filed by K. Balakrishnan challenging a Kerala High Court judgment holding that the terms of the gift deed did not indicate that any property was transferred to the recipient under the deed.

On September 24, 1945, the mother of the Appellant, Devayani (the donor) executed a registered gift deed of 1/8th share of the property inherited by her from her maternal grandfather in favour of her minor son, Balakrishnan, who was aged 16 at that time and her daughter, Kamalam, who was four years of age.

see page 3



*When a man points a finger at someone else, he should remember that four of his fingers are pointing at himself.*

*Louis Nizer*

## Asst. Commissioner Apologised

On 24th January Advocates in Bangalore went on a snap strike in protest against the Bangalore Urban Assistant Commissioner's "unwarranted" remarks against one of their ilk. The strike ended after the AC, Chikkamuniyappa, apologised for the remarks.

While passing orders on a petition demanding closure of a hotel near National College in Jayanagar, the AC had made "uncalled for" remarks against an Advocate representing the hotel. The AC's order for closing the hotel was stayed by a sessions court.

## A.I.R. SUPREME COURT (A.I.R.S.C.)

| YEAR         | PRICE PER YEAR |
|--------------|----------------|
| 1950 to 1955 | Rs. 352/-      |
| 1956 to 1960 | Rs. 460/-      |
| 1961 to 1965 | Rs. 750/-      |
| 1966 to 1970 | Rs. 850/-      |
| 1971 to 1990 | Rs. 950/-      |
| 1991 to 1995 | Rs. 1050/-     |
| 1996 to 2000 | Rs. 1500/-     |
| 2001 to 2002 | Rs. 1700/-     |

## All India Reporter Pvt. Ltd. Subscription rates for 2004

| Journal                         | Regd. B.P. | Bound Vols. | Monthly VPP per Part |
|---------------------------------|------------|-------------|----------------------|
| All India Reporter              | 3120/-     | ***         | 267/-(M)             |
| Criminal Law JI.                | 1860/-     | 2400/-      | 162/-(M)             |
| Labour Industrial cases         | 2064/-     | 2460/-      | 179/-(M)             |
| A.I.R. Supreme Court Weekly     | 3984/-     | 3240/-      | 90/-(W)              |
| Supreme Court Monthly Digest    | 780/-      | ***         | 72/-(M)              |
| Corporate Law Cases             | 2940/-     | ***         | ***                  |
| AIR Karnataka High Court Report | 2280/-     | 1 880/-     | 102/-(F)             |

Contact: A.K. Fadnis

## AMEYA LAW AGENCY LAW BOOKSELLERS

# 2/2, Mayura Mansion, 1st Cross  
Gandhinagar, Labour Court Building  
Opp. to Hotel Kamat Yatri Nivas  
BANGALORE - 560 009  
Mobile : 9844115016

## Kolar Diary



President



General Secretary

□ In the annual general body meeting held on 21-12-2003 the following were elected as office bearers and executive committee members of the District Central Advocates Association, Kolar. President: Mr. D. Bisappa Gowda, General Secretary: Mr. M. Mune Gowda; Executive Committee Members: Mr. A. Lakshmi Narayana, Mr. B. N. Manjunath, Mr. P. Nanjundeswara, Mr. G. N. Narayanaswamy, Mr. M. Narayana Reddy, Mr. V. Prasad, Mr. B. Sadashivachary and Mr. N. L. Srinivasa Prasad.

□ Pursuant to promotion and posting of Sri Ingalgi as District Judge to 3rd Fast Track Court, Kolar, Sri Nanjundaswamy, is posted as Principal Civil Judge (Sr.Dn.) and Sri Jagadish as Addl. Civil Judge (Sr.Dn.) Kolar.

## Humour in Courts

**Advocate:** Your Honour may grant an adjournment as my senior is held up before the fast track court.

**Judge:** What do you think this court is ?

**Advocate :** This is a shuttle court!

Contributed by V.B. Shivakumar  
Advocate

## Lahari Foundation

During the month the Foundation sanctioned medical assistance of Rs.500/- to Mr.G.R. Vittala Murthy, Advocate.

## Internet Dumping

John Corker and Gautham Srinivas

From last issue

### Internet Dumping

Additionally, the ACA was required to conduct an investigation as to whether it would be practicable and appropriate for additional requirements to be imposed on service providers, in particular specific requirements in relation to internet diallers and whether the TISSC code or similar should be registered as an industry code under Pt 6 of the Telecommunications Act. Once a code is registered the ACA may direct a person to comply with a provision of the code and a failure to do so may lead to a civil penalty being imposed on the service provider.

The ACA issued a discussion paper raising the above issues and a draft Telecommunications Service Provider (Premium Services) Determination 2003 in April 2003, being required to report back to the Minister by the end of July with its specific notification regime to the discussion paper. The draft determination took a much more general approach to the issue of the information provision.

Under Pt 3 of the ACA draft determination, service providers would be required to provide customers with up to date information about a range of issues including:

- complaints handling organisations and procedures;
- the financial risk associated with using premium services; and
- the procedure for placing and waiving a bar on calls.

This information is to be given to customers as soon as practicable after the customer becomes a 'relevant customer', as defined in the draft determination, and from then on at least once every two years.

Under Pt 4 of the draft determination, service providers using the 190 prefix would have to place a bar on a customer's service once their bill reaches 5250 for the month and notify them of the bar as soon as possible. The service would only be restored if the bar is waived at the customer's request.

Part 5 of the draft determination leaves the service provider to establish a procedure for informing the customer of their right and accepting a waiver of a bar on further calls.

### UK Position

In the UK, the independent committee for the Supervision of Standards and Telephone Information Services (ICSTIS) regulates the content and promotion of premium rate telephone services accessed in the UK regardless of their origin. It has power to impose fines and require service providers to rectify breaches. It can make recommendations to network operators that service providers should be prohibited from providing premium rate services for a defined period.

The ICSTIS code of Practice (9th edition-amended December 2002) provides that, unless permission premium online services must:

- not cost more than 20;
- terminate by forced release; and
- not allow further access by the service until the caller has disconnected from the premium rate service 16

Online services that can be accessed by means of electronic devices which provide onscreen display must ensure that the screen displays prominent pricing information together with the premium number through which the call will be connected and onscreen duration of the call showing the cumulative cost.

Additionally, all online sexual entertainment services must prior to connection of the call to the service:

- provide the caller with facility to set a PIN;
- require confirmation that the caller is the bill payer and over 18 years of age;
- display call cost information in a separate box shown on screen; and
- require active confirmation from the caller that the personal information and delivery address supplied might be used by the service provider in the case of a claim of unauthorised use.

*to be continued...*



## Around the Courts

From Page 1

Under the terms of the gift deed, the ownership of the property, was transferred to the children but the mother retained the management of a school, a part of the property and the income from the property during her life time. However, on March 28, 1970, she executed a deed cancelling the gift deed and executed a will two days later bequeathing the same property comprising 1/8th share in favour of her daughter, Ms. Kamalam. The donor died on November 6, 1982. Assailing the cancellation of the gift deed, Mr. Balakrishnan filed a suit in a Quilon Civil Court seeking declaration of his title to the suit property on the basis of the gift deed and also seeking cancellation of the deed dtd. March 28, 1970 and the will dtd. March 30, 1970, as ineffective and void in law. The trial court dismissed the suit but the District Judge ruled in favour of the Appellant, the High Court took a contrary view and confirmed the trial court judgment. The present Appeal was directed against the High Court judgment. While allowing the appeal, the Bench said that where a gift was made in favour of a child of the donor, who was the guardian of the child, the acceptance of gift could be presumed to have been made by the child or on his behalf without any overtact signifying acceptance by the minor. The Judges said "non-delivery of possession of the gifted property, non-exercise of any rights of ownership over it and failure by the donee, or attaining majority in getting his name removed from his official records are not circumstances negating the presumption of acceptance by minor during his minority or on his attaining the majority". Further "when a gift is made by parent to a child, there is a presumption of the acceptance of the gift by the donee. This presumption of acceptance is found in human nature", the Bench observed. The bench was of a view that sec. 126 of the TP Act prohibited revocation of a validly executed gift-deed except in circumstances mentioned in it. "The gift was executed in 1945. It remained in force for about 25 years during which time the donee had attained majority and had not repudiated the gift."

## News Panorama

□ Three photographers who snapped pictures of Princess Diana and Dodi Fayed at the site of their deadly crash were acquitted in the last week of November as the Paris court ruled that a crashed vehicle on a public highway was not a private area.

The court also said Diana and Dodi Fayed knew they would be photographed when leaving Paris Ritz Hotel by car.

Photos of them driving out of the hotel's parking garage "were not taken clandestinely. The couple was not unaware that they were exposing themselves to being photographed when leaving the hotel", the verdict said.

"The photographers did their job honestly", said Jean-Louis Pelletier, Mr. Chassery's Lawyer. The trial hinged on a French law says the interior of a car is private space.

□ On December 20, 2003 in a landmark judgment, the Pakistan Supreme Court has held that all adult muslim women were free to marry of their own free will and that they did not need to seek the consent of their wali (guardian) or other relatives.

A three judge Bench said the Lahore High Court had no jurisdiction to reopen the matter, which had already been decided in 1981 by the Federal shariat court, the highest court to decide on matters related to islamic laws.

The Supreme Court held that the Shariat Court's decision, allowing a sui juris Muslim Woman to marry of her own free will, would remain in the field. The Lahore High Court had sparked a controversy by barring Muslim women from marrying of their own free will, and appeals against its decision were pending in the Supreme Court since 1997.

The apex court, in deciding an appeal against the decision of the Lahore High Court questioning the marriage of Arshad Ahmed and Saima Waheed, said the court had blown up the issue. "The sole controversy before the High Court was whether Saima was living in Dastak of her free will or not." In another case in which the Lahore High Court had declared the marriage of Shabina Zafar with Mohd. Iqbal as invalid because of the absence of the wali's consent, the Supreme Court deprecated the judge's conduct.

"The out-of-the-way and abnormal course adopted by the

learned single judge has raised misgivings, which could have been avoided in the larger interest of fairness and impartiality of the judiciary," it said. The court also exonerated Asma Jehangir, former chairperson of the Human Rights Commission, of any wrongdoing. Abdul Waheed Ropri had accused Ms. Jehangir of kidnapping his daughter, Saima.

□ In the last week of December a United States Federal jury in San Francisco has awarded \$ 2,00,000 in damages to an undocumented Indian worker after he filed a complaint that his uncle, the former boss, refused to pay him for more than three years and instead fired him. Macan Singh filed for emotional distress and punitive damages after her uncle, Charanjit Jutla, made him work for 12 hours a day, seven days a week for three and half years with out pay from 1995.

When Mr. Singh (33) demanded money in early 1998, he was dismissed by his employer, Mr. Singh Jutla, then filed a complaint with the California Labour Commissioner and received a modest settlement.

However, a day after agreeing to a \$ 70,000 settlement for back pay, his uncle handed Mr. Singh over to the Immigration and Naturalization Services officials and tried to have him deported. He served 15 months in detention.

## Money Laundering

In the aftermath of Sept. 11 attacks on WTC the western world woke up the reality that money laundering across the borders is the main channel for funding terrorist activities. To control this menace it was felt that it is the profession like legal, accounts and banking which have an important role to play in these transactions, and as such various countries have made stringent regulations making the professionals accountable. It is in this context that the Bar Association of India Organized a talk by Ms. Elizabeth Richard, Professional Adviser to the Law Society of England and Wales to give a talk on this subject on 22 January at the Indian Law institute premises. Hon'ble Mrs. Justice Ruma Pal, judge Supreme Court of India was the Guest of Honour underlined the evil impact of money laundering on the economy and described it as a very complex problem to handle. Mr. V.R. Reddy, Senior Advocate, Presided over the talk, which was fully co-ordinated by Mr. N. D. B. Raju, Advocate and Jt. General Secretary of the BAI. Ms Elizabeth gave a brief overview of the disclosure requirements imposed in the United Kingdom and its impact on the legal profession there.

### LAW ENCYCLOPEDIA ON CD-ROM

By STPL Shimla

**Supreme Court Judgments (1950-2003)**  
with full text and head notes

**More than 1100 Central Acts and Rules**

#### Standard features and utilities:

Different navigation and searches, Bookmark and annotation facility, Law Dictionary, Law References, Legal drafts, Legal forms, Pin Code Directory, STD-ISD Directory, Calculator, Calender, Phone and Address Book

### KARNATAKA LAW LIBRARY

Karnataka Acts, Rules, Bare Acts on CD ROM

Authorised Distributor for Karnataka :

**D. K. Taneja**

Karnataka Law House

Law Book Sellers and Publishers

**City Civil Court Compound**

**Bangalore-560 009**

Mobile: 98452-97521

Price Rs. 2,500/-  
Special  
Introductory  
offer Rs. 2,000/-  
only

Price Rs. 8000/-  
Special  
Introductory  
offer Rs. 6000/-  
only



## Campus Watch

Mr. Prithiviraj Datta and Mr. Tarunabh Khaitan, from National Law School of India University (NLSIU) have been awarded Rhodes Scholarship for 2004. The scholarship will take care of them on their educational expenses, maintenance allowance and travel expenses connected with next two year studies at University of Oxford.

## Congratulations



Ms. P. K. Tupti, a Student of University Law College, has secured Second Rank in III Year LL.B. (BAL) from Bangalore University during 2002-03. Ms. Tupti is the daughter of Mr. P. A. Kulkarni, Advocate.

## No executive interference

On December 21 the Indian Association of Lawyers has said that no direct or indirect interference of the Executive should be permitted in the appointment of Judges to the high courts and Supreme Court. A committee of lawyers in New Delhi urged that in the place of the Union Law Minister, the Attorney General should be included and a legal luminary nominated in consultation with the Prime Minister and the leader of the opposition in the Lok Sabha.

## Rajyotsava Celebrated

On 5-12-2003 under the joint auspices of Advocates Association, Bangalore, Bangalore Advocates Literary Union and Bangalore Advocates Co-op. Society, Kannada Rajyotsava in Vakil Bhavan.

Mr. Justice S.R. Nayak, Judge High Court at Karnataka, Prof. L.S. Seshagiri Rao, renowned litterateur and critic and Sri Sringer Nagaraj renowned film director and producer were the chief guests on the occasion. Mr. D. L. Jagadish, President AAB presided.

## Senior Advocates

from page 1

Sri B.P. Holla, Sri B. T. Parthasarathy, Sri S. P. Shankar, Smt. Pramila Nesargi, Sri G. V. Shantharaj, Sri G. S. Visweswara, Sri M. S. Padmarajaiah, Barrister-at-law, Sri M. C. Narasimhan, Sri K. P. Kumar, Sri Udaya Holla, Sri Srinivas N. Murthy, Sri Jayakumar S. Patil, Sri Ravivarma Kumar, Sri K. R. Prasad and Sri S. S. Naganand.

## MISCELLANY

Recently Mr. V. Channakeshavalu, Advocate opened his new Law Chamber at No. 213, 5th Main, 3rd Stage, 2nd Block, Opp. Himu Indane Gas Agency, Basaveshwarnagar, Bangalore-79 Mobile No. 36947722, V. Channakeshavalu is the former colleague of Mr. H. S. Lingaraj, Advocate.

## AILF

On December 8, Mr. Justice M. F. Saldahha, Judge, High Court of Karnataka inaugurated the State unit of the All India Lawyers' Federation (AILF) at Bangalore. In the inaugural address he has expressed displeasure at the "management of things" in judiciary. He further noted that a "radical and intelligent" legal movement would help the judiciary excel in its work.

Debabrata Biswas, the Gen. Secretary of the All-India Forward Bloc (AIFB), Mr. S.P. Shankar the President of the State Unit of the AIFB, Mr. M.G. Kumar, the Vice-President of the Unit, Mr N.P. Amruthesh, General Secretary of the Federation spoke.

## Obituary

We report with regret, that:

- On 1-12-03 B. Visweswara Rao (73), Advocate and Notary, passed away at Bangalore.
- On 4-1-2004 N. Rudrappa (77), Advocate, passed away at Bangalore.
- After battling for life for more than 10 days consequent on a fatal accident K.A. Srikanth, Advocate, passed away at Bangalore on 12-1-2004. He was a faculty member of the Vivekananda Law College, Bangalore and a native Theerthahalli Taluk in Shimoga District.
- On 13-1-2004 V.S. Gaikwad, Advocate, passed away at Bangalore.
- On 24-1-2004 D. Bettaiah (70) Advocate, passed away at Bangalore.
- On 28-1-2004 M. Papanna, Advocate passed away at Bangalore.

## Legal Precedents

### □ AIR 2003 SUPREME COURT 1354

**S. RAJENDRA BABU, DHARMADHIKARI AND G. P. MATHUR, JJ. J.M.D. Alloys Ltd., Appellant V/s Bihar State Electricity Board and Others, Respondents**

Electricity Act (9 of 1910), S.26 (6)- Theft of electricity-Dispute relating to whether referable to Electrical Inspector or Chief Engineer-Tampering of, with seal on CT/PT terminal box-Natural working of meter affected by taking recourse to external devices-Dispute of this kind cannot be referred to Electrical Inspector.

Electricity (supply) Act (54 of 1948) S.49-pilferage by consumer Assessment of consumption of units clause 16.9 of Tariff applied and number of days for which pilferage took place taken as 180 days-No infirmity.

Electricity Act (9 of 1910).Ss.39,440 Theft of electricity-Accused tried for offence under Ss.39/44 of Act-Mere acceptance of final report of investigation by the Magistrate-Does not amount to finding by criminal Court that no offence is committed-Particularly when accused was not even summoned, no charge was framed not any evidence recorded-Trial in criminal case has no bearing in matter of assessment made in accordance with tariff of value of electricity dishonestly abstracted.

Constitution of India, Art. 226-Judicial review-Theft of electricity and consequent assessment of compensatory amount in accordance with clause 16.0 of the Tariff-Decision of Chief engineer under Electricity Act preparing compensatory bill-Not open to enquiry by High Court under Art.226-When petitioner was noticed and decision was not unreasonable or perverse.

Electricity (Supply) Act (54 of 1948), S.49-Electrical energy-Formula for calculating value of-Electrical energy abstracted or consumed by consumer by exceeding contracted load or by tempering cannot be charge at thrice the rate per unit.

### □ AIR 2003 SUPREME COURT 1377 (ALLAHABAD)SHIVARAJ V.PATIL AND PASAYAT.JJ.

Kailash Nath Gupta, Appellant V.s Enquiry Officer (R.K. RAJ) Allahabad Bank and other Respondents.

Industrial Disputes Act (14 of 1947) S.11-A-Constitution of India, Art.311-Proportionality of punishment-Determination-Power of Court to interfere with punishment imposed by disciplinary authority-Is extremely limited-Non-consideration of relevant factors having some bearing on quantum of punishment by disciplinary authority-Court can direct reconsideration quantum of punishment in such cases-In appropriate cases court can also indicate punishment to be awarded.

### □ AIR 2003 SUPREME COURT 1386 SABHARWAL AND H.K.SEMA, JJ.

B. S. Joshi and others, Appellants v/s State of Haryana and another.Respondents.

Criminal p.c. (2 of 1974),Ss.482,320-Inherent powers-Exercise of, by High Court-quashing of criminal proceedings of FIR or complaint-S.320 does not limit or affect the powers of High Court.

Criminal P.C. (2 of 1974). S.482-Powers of Court-Matrimonial offences-It is duty of court to encourage genuine settlements of matrimonial disputes.

Penal Code (45 of 1860).S.498-A-Scope-S.498-A is enacted to prevent torture to woman-Penal Code (45 of 1860).S.498-A is enacted to prevent torture to woman by her husband or his relative-proceedings initiated by wife under S.498-A against her husband and his relatives-Subsequently she settled her disputes with husband and his relation-Wife and husband agreed for mutual divorce-Application filed by wife for relations-Wife and husband agreed for mutual divorce-Application filed by wife for quashing proceedings initiated by her against husband and his relatives-Refusal to exercise inherent powers by High Court-Not proper as it would prevent women from settling earlier and that is not the object of chapter XXA of Penal Code.

Contributed by : A. D. Ramananda, Advocate



## ವಕೀಲರಿಗೆ ವಾಹನ ನಿಲ್ದಾಣ ಉದ್ಘಾಟನೆ

ದಿನಾಂಕ ೧೨-೧೨-೨೦೦೩ರಂದು ಮಧ್ಯಾಹ್ನ ೨ ಗಂಟೆಗೆ ವಕೀಲರ ಭವನದ ಮುಂದಿರುವ ವಿಶ್ವವಿದ್ಯಾನಿಲಯ ಆವರಣದಲ್ಲಿ ವಕೀಲರಿಗೆ ತಮ್ಮ ವಾಹನಗಳನ್ನು ನಿಲ್ಲಿಸುವ ಸ್ಥಳದ ಉದ್ಘಾಟನೆಯನ್ನು ನೆರವೇರಿಸಲಾಯಿತು ನಂತರ ಸಭೆಯನ್ನು ವಕೀಲರ ಭವನದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ.ಡಿ.ಎಲ್.ಜಗದೀಶ್‌ರವರು ನಿರ್ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಶ್ರೀ ಎಂ.ಎಫ್.ಸಲ್ಮಾನರವರು, ಬೆಂಗಳೂರು ವಿ.ವಿ.ಯ ಉಪಕುಲಪತಿಗಳಾದ ಶ್ರೀ ತಿಮ್ಮಪ್ಪನವರು ಹಾಗೂ ಬೆಂಗಳೂರು ಮಹಾನಗರ ಆರಕ್ಷಕ ಆಯುಕ್ತರಾದ ಶ್ರೀ ಮರಿಸ್ವಾಮಿರವರು ಆಗಮಿಸಿದ್ದರು ಇವರೊಂದಿಗೆ ವೇದಿಕೆಯಲ್ಲಿ ಸಂಘದ ಇತರ ಪದಾಧಿಕಾರಿಗಳೂ ಹಾಜರಿದ್ದರು, ಹಾಗೂ ನಗರ ನಾಗರಿಕ ಮತ್ತು ಸತ್ಯ ಪ್ರಧಾನ ನ್ಯಾಯಾಧೀಶರಾದ ಶ್ರೀ ಕೇಶವ ನಾರಾಯಣ್‌ರವರು ಉಪಸ್ಥಿತರಿದ್ದರು.

ಶ್ರೀ ದಿವಾಕರ್ ಮದ್ದೂರವರ ಗಣಸ್ತುತಿಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಕಾರ್ಯದರ್ಶಿಗಳಾದ ಶ್ರೀ ಗೋಪಾಲ ಸ್ವಾಮಿರವರು ಅತಿಥಿಗಳಿಗೆ ಸ್ವಾಗತಕೋರಿದರು. ಗೌ||ನ್ಯಾಯಾ||ಸಲ್ಮಾನ, ಶ್ರೀತಿಮ್ಮಪ್ಪ ಮತ್ತು ಶ್ರೀ ಮರಿಸ್ವಾಮಿರವರುಗಳನ್ನು ಫಲಪುಷ್ಪ ಮತ್ತು ಶಾಲು ಹೂದಿಸಿ ಸನ್ಮಾನಿಸಲಾಯಿತು. ಶ್ರೀ ಕೇಶವ ನಾರಾಯಣ್ ರವರಿಗೆ ಪುಷ್ಪಮಾಲೆ ಅರ್ಪಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷರು ಮಾತನಾಡುತ್ತಾ ವಿ.ವಿ.ಯಿಂದ ಈ ವಾಹನ ನಿಲ್ದಾಣದ ಸ್ಥಳ ಒದಗಿಸಿ ಕೊಡಲು ಸಕಲ ರೀತಿಯಲ್ಲಿ ಮುತುವರ್ಜಿವಹಿಸಿ ಸಹಕರಿಸಿದ ಶ್ರೀ ನ್ಯಾಯಾ||ಸಲ್ಮಾನ ಮತ್ತು ತಿಮ್ಮಪ್ಪನವರುಗಳ ಸಹಕಾರವನ್ನು ಸ್ಮರಿಸಿ ಇದಕ್ಕೆ ಪೂರಕವಾಗಿ ಸಹಕರಿಸಿದ ಇತರ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಗಳನ್ನು ಅರ್ಪಿಸುತ್ತಾ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಆಗುತ್ತಿರುವ ಜನಜಂಗುಳಿಯ ಮತ್ತು ವಾಹನಗಳ ಸಂಚಾರ ಒತ್ತಡ ನಿಗ್ರಹಿಸಲು ಮತ್ತು ನಿಲ್ದಾಣದ ಸುವ್ಯವಸ್ಥೆ ಕಾಪಾಡಲು ಬೆಂ. ಆರಕ್ಷಕ ಆಯುಕ್ತರಲ್ಲಿ ಸಹಕರಿಸುವಂತೆ ವಿನಂತಿಸಿದರು.

ಉ||ನ್ಯಾಯಾ|| ಶ್ರೀ ಸಲ್ಮಾನರವರು ಮಾತನಾಡುತ್ತಾ ಬೆಂಗಳೂರಿನ ಸಂಚಾರ ವ್ಯವಸ್ಥೆ ರಸ್ತೆ ಬದಿ ವಾಹನ ನಿಲ್ದಾಣಗಳ ಸಮಸ್ಯೆಗಳು, ಬಹು ಮಹಡಿ ಕಟ್ಟಡಗಳಲ್ಲಿ ತಳ ಅಂತಸ್ತಿನಲ್ಲಿ ವಾಹನ ನಿಲುಗಡೆ ಸೌಕರ್ಯ ಈ ನಿಟ್ಟಿನಲ್ಲಿ ನಾಗರಿಕರ ಕರ್ತವ್ಯ, ಜವಾಬ್ದಾರಿಗಳು, ವಕೀಲರ ಪಾತ್ರ, ನಗರ ಸಭೆಗಳ ಆಡಳಿತಯಂತ್ರ ಭಾದ್ಯತೆಗಳು ಮುಂತಾದವುಗಳ ಬಗ್ಗೆ ಕೂಲಂಕುಷವಾಗಿ ಮಾತನಾಡಿದರು.

ಶ್ರೀ ತಿಮ್ಮಪ್ಪನವರು ಮಾತನಾಡುತ್ತಾ ವಕೀಲರ ಸಂಘದಿಂದ ತಮ್ಮಲಿಗೆ ವಾಹನ ನಿಲ್ದಾಣ ಸ್ಥಳಕ್ಕಾಗಿ ವಿನಂತಿ ಬಂದದಿಂದಿಂದ ಇಂದಿನವರೆಗೂ ಈ ವಿಷಯದ ಬಗ್ಗೆ ಆದ ಪ್ರಗತಿ, ಚರ್ಚೆ (ಸೆನೆಟ್‌ನಲ್ಲಿ) ಮುಂತಾದ ವಿಷಯಗಳನ್ನು ಪ್ರಸ್ತಾಪಿಸುತ್ತಾ ನಾವು ಮತ್ತು ವಕೀಲ ಸಂಘದವರು ನೆರೆಹೊರೆಯವರು ಪರಸ್ಪರ ಸಹಕಾರ ಅಗತ್ಯ ಈ ದೃಷ್ಟಿಯಲ್ಲಿ ಚಿಂತಿಸಿ ಈ ಸ್ಥಳವನ್ನು ತಾತ್ಕಾಲಿಕವಾಗಿ ವಕೀಲರ ಸಂಘಕ್ಕೆ ನೀಡಲಾಗಿದೆ. ಅವರ ಕಟ್ಟಡ ನಿರ್ಮಾಣವಾದ ನಂತರ ಸ್ಥಳ ನಮಗೆ ಹಿಂತಿರುಗಲಿದೆ ಎಂದರು.

ಬೆಂ.ಆ.ಆಯುಕ್ತರಾದ ಶ್ರೀ ಮರಿಸ್ವಾಮಿರವರು ಮಾತನಾಡುತ್ತಾ ಬೆಂಗಳೂರಿನಲ್ಲಿ ಇರುವ ವಾಹನದಟ್ಟಣೆ, ರಸ್ತೆಗಳ ಇತಿಮಿತಿ, ಸಂಚಾರದ ಸಮಸ್ಯೆಗಳು, ಅಪಘಾತಗಳು, ಈ ನಿಟ್ಟಿನಲ್ಲಿ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಏಕಮುಖ ಸಂಚಾರ ವ್ಯವಸ್ಥೆ ಮುಂತಾದವುಗಳನ್ನು ವಿವರಿಸುತ್ತಾ ಇವುಗಳನ್ನು ಸರಿಪಡಿಸುವಲ್ಲಿ ಮತ್ತು ಕಾರ್ಯರೂಪಕ್ಕೆ ತರುವಲ್ಲಿ ಇಲಾಖೆಯೊಂದಿಗೆ ಸರ್ವರೂ ಸಹಕರಿಸಬೇಕೆಂದು ಕೋರಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಹಲವಾರು ವಕೀಲರ ಸಮಸ್ಯೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಹಕರಿಸುವುದಾಗಿ ತಿಳಿಸಿದರು.

ಸಂಘದ ಖಜಾಂಚಿಗಳಾದ ಶ್ರೀ ಎ.ಪಿ.ರಂಗನಾಥ್‌ರವರು ವಂದನಾರ್ಪಣೆ ಮಾಡುವುದರೊಂದಿಗೆ ಸಭೆ ಮುಕ್ತಾಯಗೊಂಡಿತು. ಸಭೆಯ ನಿರೂಪಣಾಕಾರ್ಯವನ್ನು ಸಂಘದ ನಗರ ಘಟಕದ ಜಂಟಿ.ಕಾರ್ಯದರ್ಶಿಯಾದ ಶ್ರೀಮತಿ ಜಯಶ್ರೀರವರು ನಿರ್ವಹಿಸಿದರು.

ವರದಿ : ಗೋಪಾಲ್.ಎಸ್

## ರಾಜ್ಯೋತ್ಸವ ಸಮಾರಂಭ

ದಿನಾಂಕ: ೫-೧೨-೨೦೦೩ ರಂದು ಮಧ್ಯಾಹ್ನ ಎರಡು ಗಂಟೆಗೆ ಬೆಂಗಳೂರು ವಕೀಲರ ಭವನದಲ್ಲಿ ಹಾಗೂ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬೆಂಗಳೂರು ವಕೀಲರ ಸಂಘ, ಬೆಂಗಳೂರು ವಕೀಲರ ಸಹಕಾರ ಸಂಘ ಹಾಗೂ ಬೆಂಗಳೂರು ವಕೀಲರ ಸಾಹಿತ್ಯಕೂಟದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕದ ೪೮ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವೇದಿಕೆಯಲ್ಲಿ ಗೌರವಾನ್ವಿತ ಹಿರಿಯರು ಆಹ್ವಾನಿತರು ಹಾಗೂ ಮೂರು ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಶ್ರೀನಿವಾಸಮೂರ್ತಿ ರವರ ಗಣಪತಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಶ್ರೀ ಸಿ.ಆರ್. ಗೋಪಾಲಸ್ವಾಮಿರವರು ವೇದಿಕೆಯಲ್ಲಿನ ಸರ್ವ ಅತಿಥಿಗಳಿಗೂ ಅವರ ಪೂರ್ವಪರಿಚಯ ಮತ್ತು ಸಾಧನೆಗಳನ್ನು ಸ್ಮರಿಸುತ್ತಾ ಸ್ವಾಗತ ಕೋರಿದರು.

ಹಿರಿಯ ಸಾಹಿತಿಗಳಾದ ಶ್ರೀ ಶೇಷಗಿರಿಯರ ಅಮೃತ ಹಸ್ತದಿಂದ ಕನ್ನಡಜ್ಯೋತಿಯನ್ನು ಬೆಳಗಿಸಲಾಯಿತು ಇದೇ ಸಂದರ್ಭದಲ್ಲಿ ನಾಗರತ್ನ ಮತ್ತು ತಂಡದವರಿಂದ "ಹಚ್ಚೇವು ಕನ್ನಡದ ದೀಪ" ಹಾಡಿಸಿದ್ದು ಸಭೆಗೆ ಶೋಭೆ ತರುವಂತದಾಗಿತ್ತು ಈ ಸಂದರ್ಭ ಸರ್ವಸಭಿಕರನ್ನು ಭಾವನಾ ಲೋಕಕ್ಕೆ ಸೆಳೆದೊಯ್ಯುವಂತಿತ್ತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಉ||ನ್ಯಾಯಾ|| ಎಸ್.ಆರ್.ನಾಯಕ್, ಶ್ರೀ ಶೇಷಗಿರಿಯರಿಗೆ, ಶ್ರೀ ಶೃಂಗಾರನಾಗರಾಜ್, ಶಿವಮೊಗ್ಗಸುಬ್ಬಣ್ಣ ಮತ್ತಿತರಿಗೆ ಅವರವರ ಕ್ಷೇತ್ರಗಳಲ್ಲಿ ಕ್ರಮಿಸಿದ ಸಾಧನೆಗಾಗಿ ಶಾಲು ಹೂದಿಸಿ ಸನ್ಮಾನಿಸಲಾಯಿತು.

ಉ||ನ್ಯಾಯಾ||ಗಳಾದ ಶ್ರೀ ಎಸ್.ಆರ್.ನಾಯಕ್‌ರವರು ಸಭೆಯನ್ನು ದ್ದೇಶಿಸಿ ಮಾತನಾಡುತ್ತಾ ಈ ಸಂದರ್ಭದ ಸಂತೋಷ ತಂದಿದೆ, ಕನ್ನಡಿಗರು ಶಾಂತಿ ಪ್ರಿಯರು, ಹೃದಯವಂತರು ಸರ್ವರಿಗೂ ಆಶ್ರಯದಾತರು ಹಾಗೆಂದು ಕನ್ನಡದ ಬಗ್ಗೆ ಎಚ್ಚರ ವಹಿಸಬೇಕಿದೆ, ನುಡಿ ಪರಂಪರೆ ಉಳಿಸಬೇಕಿದೆ ಇಚ್ಛಿಸಿ ದಿನಗಳಲ್ಲಿ ಕನ್ನಡ ಹೆಚ್ಚು ಬಳಸುವ ಅಗತ್ಯವಿದೆ. ವಕೀಲರು ನ್ಯಾಯಾಲಯಗಳಲ್ಲಿ ಕನ್ನಡ ಹೆಚ್ಚು ಬಳಸುವ ಪ್ರಯತ್ನ ಮಾಡಬೇಕು ಈ ನಿಟ್ಟಿನಲ್ಲಿ ನಮ್ಮ ಸಹಕಾರ ಸದಾ ನಿಮ್ಮೊಡನಿರುತ್ತದೆಂದರು.

ಹಿರಿಯ ಸಾಹಿತಿಗಳು ಹಾಗೂ ವಿಮರ್ಶಕರಾದ ಪ್ರೊ.ಎಲ್.ಎಸ್.ಶೇಷಗಿರಿಯರು ಮಾತನಾಡುತ್ತಾ ವಿಶ್ವದಲ್ಲಿ ಆಂಗ್ಲಭಾಷೆ ನಾಗಲೋಟದಲ್ಲಿ ಬೆಳೆಯುತ್ತಿದೆ ಅದಕ್ಕೆ ಯಾವ ಅಡತಡೆಯೂ ಇಲ್ಲ ಪರಿಣಾಮ ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ ೬೩೦೦ ಭಾಷೆಗಳಿವೆ ಎಂದು ಗುರುತಿಸಿಕೊಂಡಿರುವುದರಲ್ಲಿ ಬಹಳಷ್ಟು ಭಾಷೆಗಳು ಬಳಕೆಯಾಗದೆ ಅವುಗಳ ಪರಂಪರೆ ಇದ್ದು ಕ್ಷೀಣಗತಿ ಹೊಂದುತ್ತಾ ಮರೆಯಾಗುತ್ತಿವೆ. ಅದೇ ರೀತಿ ಭಾರತದಲ್ಲಿರುವ ೧೪೦ ಭಾಷೆಗಳಲ್ಲಿ (ಅಂದಾಜು) ಹಲವಾರು ಈಗಾಗಲೇ ಬಳಕೆಯಾಗದೆ ಮರೆಯಾಗಿವೆ. ಆಂಗ್ಲ ಮತ್ತು ಇತರ ಭಾಷೆಗಳಿಗೆ ಕನ್ನಡನಾಡಿನಲ್ಲಿ ಕಡಿವಾಣ ಹಾಕಿದ್ದಲ್ಲಿ ಹಾಗೂ ಕನ್ನಡತನ ಉಳಿಸಿಕೊಳ್ಳದಿದ್ದಲ್ಲಿ ಕನ್ನಡ ಭಾಷೆ ಕೂಡ ಮುಂದೊಂದು ದಿನ ವಿಶ್ವದ ಭೂಪಟದಲ್ಲಿ ಮರೆಯಾಗುವ ಸಾಧ್ಯತೆ ಇದೆ. ಕನ್ನಡ ನಾಡಿನಲ್ಲಿ ಈ ಸ್ಥಿತಿಯಾದರೆ ಹೊರನಾಡ ಕನ್ನಡಿಗರ ಪರಿಸ್ಥಿತಿ ಬಗ್ಗೆಯೂ ಚಿಂತಿಸಬೇಕಾದ ಅಗತ್ಯವಿದೆ. ಸಮುದಾಯ ಕ್ಷೇಣತೆ ತಪ್ಪಿಸಿ, ಶಿಕ್ಷಣ ಸಾಂಸ್ಕೃತಿಕ ಭಾಷೆಯಾಗಬೇಕು. ಎಲ್ಲೆಲ್ಲೂ ಕನ್ನಡ ಬೆಳವಣಿಗೆ ಮತ್ತು ಬಳಕೆಯ ಚಿಂತನೆಯಾಗಬೇಕೆಂದರು.

ಖ್ಯಾತ ಗಾಯಕ ಹಾಗೂ ನ್ಯಾಯವಾದಿಗಳಾದ ಶಿವಮೊಗ್ಗ ಸುಬ್ಬಣ್ಣನವರು ತಮ್ಮ ಸುಮಧುರ ಕಂಠದಿಂದ ಭಾರಿಸು ಕನ್ನಡ ಡಿಂಡಿಮವ, ಕಾಡುಕುದುರೆ ಓಡಿ ಬಂದಿತಾ, ಕೋಡುಗನಾ ಕೋಳಿನಂಗಿತ್ತಾಹೀಗೆ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಹಾಡಿ ಸಭಿಕರಲ್ಲಿ ಕನ್ನಡದ ಕಂಪನ್ನು ತುಂಬಿ ಕನ್ನಡಿಗರೇ ಎಚ್ಚರ, ಎದ್ದೇಳಿ ಎಂದು ಕನ್ನಡಭಾವನೆಗಳನ್ನು ಕೆರಳಿಸಿ ಎಚ್ಚರಿಸಿದರು.

ಖ್ಯಾತ ಚಲನಚಿತ್ರನಿರ್ದೇಶಕರು ಹಾಗೂ ನಿರ್ಮಾಪಕರಾದ ಶ್ರೀ ಶೃಂಗಾರನಾಗರಾಜುರವರು ಚಟುವಟಿಕೆ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡಕ್ಕೊದಗಿರುವ ದೀನಸ್ಥಿತಿ, ಕನ್ನಡಿಗರು ವಹಿಸಬೇಕಾದ ಎಚ್ಚರ, ಅದಕ್ಕಾಗಿ ಹಾಕಿಕೊಳ್ಳಬೇಕಾದ ನಿಯಮಾವಳಿಗಳು ಬುದ್ಧನ ನಾಲ್ಕು ನುಡಿಗಳನ್ನು ಉಲ್ಲೇಖಿಸುತ್ತಾ ಜೀವನಕ್ಕೆ ಕೆಲವು ನಿಯಮಗಳು ಅಗತ್ಯ ಅದೇ ರೀತಿ ಕನ್ನಡ ಉಳಿಯಲು ಹೋರಾಟ ಅಗತ್ಯ, ಅದಕ್ಕಾಗಿ ಕನ್ನಡಿಗರು ಸಿದ್ಧರಾಗಬೇಕು ಸಂಪೂರ್ಣ ಸಹಕಾರ ನಿಮ್ಮೊಂದಿಗಿರುತ್ತದೆಂದರು.

ಸಭೆಯ ಅಧ್ಯಕ್ಷತೆವಹಿಸಿದ್ದ ಶ್ರೀ ಡಿ.ಎಲ್.ಜಗದೀಶ್‌ರವರು ಮಾತನಾಡುತ್ತಾ ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಆಗುವ ತೊಂದರೆ, ಅದಕ್ಕಾಗಿ ನ್ಯಾಯಾಂಗದ ಸಹಕಾರದ ಅನಿವಾರ್ಯತೆ ಒತ್ತಿಹೇಳಿದರು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನ ವಿತರಣೆ ಮಾಡಿಸಲಾಯಿತು.

ವಕೀಲರ ಸಂಘದ ಖಜಾಂಚಿಗಳಾದ ಶ್ರೀ ಎ.ಪಿ.ರಂಗನಾಥ್‌ರವರು ಸಭೆಯ ವಂದನಾರ್ಪಣೆ ಕಾರ್ಯವನ್ನು ನಿರ್ವಹಿಸಿದರು. ಸಂಘದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಲೋಕೇಶ್‌ಗೌಡರವರು ಇಡೀ ಸಭೆಯ ನಿರೂಪಣಾ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಿದರು.

ಸಭೆಯ ನಂತರ ವಕೀಲ ಭಾನಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ವರದಿ : ಎಸ್.ಗೋಪಾಲ್

## ವಕೀಲೆ ಬಿ.ಜೆ.ಜಿ. ಸತ್ಯಶ್ರೀ ಅವರ ಕ್ರೀಡಾಸಾಧನೆ



**ಖ್ಯಾತ  
ಚಿತ್ರಸಂಗೀತ  
ನಿರ್ದೇಶಕ  
ಶ್ರೀ ಮನೋಹರ್  
ಅವರಿಂದ**

**ಮಹಿಳಾ ವಕೀಲೆ  
ಶ್ರೀಮತಿ ಬಿ.ಜೆ.ಜಿ.  
ಸತ್ಯಶ್ರೀ ಅವರಿಗೆ  
ಕ್ರೀಡಾಸಾಧನೆಗಾಗಿ  
ನೆಹರು ಯುವ  
ಕೇಂದ್ರದಿಂದ ಪ್ರಶಸ್ತಿ  
ಪತ್ರ ನೀಡಿಕೆ**



ಹೊಸ ವರ್ಷದ ಶುಭಾಶಯಗಳು

“ಹೂವು”

ನಿನ್ನನರಿಯದವರಾರಿಹರು ಜಗದಿ,  
ನಿನ್ನ ಉಪಯೋಗವಿಹುದು ಅಗದಿ,  
ಹಲವು ಬಣ್ಣಗಳಿ, ಹಲವು ವಿಧಗಳಿ  
ಎಲ್ಲರ ಕಣ್ಣಿನ ತಣಿಸುವ ನೀ.

ದೇವರ ಮುಡಿಯ ನೀನೇರಲೇ ಬೇಕು  
ಮುತ್ಯದೆಯರಿಗಂತೂ ನೀ ಬೇಕೇ ಬೇಕು  
ಶುಭಕಾರ್ಯಗಳಿಗಂತೂ ನೀನಿಲ್ಲದಿಲ್ಲ  
ಅಶುಭಕ್ಕೂ ಸಹ ನೀ ಬೇಕೇ ಬೇಕಲ್ಲ

ನಿನ್ನಿಂದ ತಾನೇ ಸುಗಂಧ ದ್ರವ್ಯಗಳು,  
ನಿನ್ನಿಂದ ತಾನೇ ಮಧು ಮಕರಂದ,  
ನಿನ್ನಿಂದ ತಾನೇ ಮನೆಗೊಂದೂ ಚಂದ,  
ನಿನ್ನ ವನದಿಂದಲೇ ಮನಕೆ ಆನಂದ.

ಹೂ, ಪುಷ್ಪ, ಸುಮ, ಕುಸುಮ  
ಹಲವಾರು ಹೆಸರು,  
ಒಳ್ಳೆ ಗಾಳಿ, ತಂಪೆನಿಸುವ ಹಸಿರು,  
ಕವಿ ಚಿತ್ರಗಾರನಿಗೆ ಸದಾ ನೀ ಉಸಿರು,

ಹಗಲರಳಿ ಇರುಳೂ ಬಾಡಿದರೂ,  
ಇರುವ ನಡುವಿನವಧಿಯಲಿ,  
ಜೀವ ಜನ ಮನದಲಿ, ಸ್ಥಿರವಾಗಿ ನಿಂತು,  
ತನ್ನ ಜನುಮವ ಸಾರ್ಥಕಗೊಳಿಸುವೆ.

ಮನುಜ ಜನುಮಕೆ ನೀ ಮಾದರಿಯಂತೆ,  
ಇರುವ ಅಲ್ಪಾವಧಿಯಲಿ, ನಗುನಗುತ್ತಿದ್ದು ನಿನ್ನಂತೆ,  
ಮೂರೇ ಮೂರು ದಿನ ಬಾಳಿದರೂ,  
ಬಾಳಬೇಕು ಎಂದಿಗೂ ನಿನ್ನಂತೆ, ಎಂದೆಂದಿಗೂ ನಿನ್ನಂತೆ

- ಭವಾನಿ ವೇಣುಗೋಪಾಲ್.

## ನುಡಿಮುತ್ತುಗಳು

“ದಯವೇ ಧರ್ಮದ ಮೂಲವಯ್ಯಾ”

- ಬಸವಣ್ಣನವರು

“ದ್ವೇಷವು ಪ್ರೀತಿಯಿಂದಲೆ ನಾಶವಾಗುವುದು”

- ಪವಿತ್ರ ಬೈಬಲ್

“ಅಲ್ಲಾಹನು ಸಹನಶೀಲರ ಸಂಗಡವಿದ್ದಾನೆ”

- ದಿವ್ಯ ಕುರ್ ಆನ್

“ಅಹಿಂಸೆಯಿಂದ ಸುಖ:ತ್ಯಾಗದಿಂದ ಶಾಂತಿ”

- ಭಗವಾನ್ ಬಾಹುಬಲಿ

“ಯಾರೂ ಇತರರನ್ನು ಕೊಲ್ಲಬಾರದು, ಕೊಲ್ಲಿಸಬಾರದು”

- ಭಗವಾನ್ ಬುದ್ಧ

## ಬಣ್ಣ - ಬಣ್ಣ

ಓ ಚೆಲುವ ಹೆಣ್ಣೆ  
ನಿನ್ನ ತುಟಿಗಳಿಗೇಕೆ  
ಕೃತಕ ಕೆಂಪು ಬಣ್ಣ  
ನಿನ್ನ ಮನದಲ್ಲೇ ಇಲ್ಲವೇ  
ರಂಗು ರಂಗಿನ ಆ ಏಳು  
ಕಾಮನ ಬಣ್ಣ

ರಚನೆ : ಕೆ.ವಿ. ರಾಮಸಂಜೀವಯ್ಯ

## ‘ಕರ್ನಾಟಕ ವಕೀಲರ ಕ್ರಿಕೆಟ್ ತಂಡಕ್ಕೆ ಮತ್ತೊಂದು ಗರಿ

ಸ್ನೇಹಕ್ಕಾಗಿ ಕ್ರಿಕೆಟ್ (Cricket For Friendship) ಹೆಸರಿನಲ್ಲಿ ೧೯೮೯ರಿಂದ ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಅಖಿಲ ಭಾರತ ವಕೀಲರ ಕ್ರಿಕೆಟ್ ಟೂರ್ನಿಮೆಂಟ್ ಇದುವರೆಗೆ ಹದಿನೈದು ಬಾರಿ ನಡೆದಿದ್ದು, ಜಿ.ಸುಂದರ್ ಅವರ ನಾಯಕತ್ವದ ನಗರ ವಕೀಲರ ಕ್ರಿಕೆಟ್ ಟೀಂ ಏಳು ಬಾರಿ ಫೈನಲ್‌ಗೆ ತಲುಪಿರುವುದೇ ಅಲ್ಲದೆ ೩ ಬಾರಿ ಟ್ರೋಫಿಯನ್ನು ಗೆದ್ದು ತಂದಿರುವುದು ವಕೀಲವೃಂದಕ್ಕೆ ಹೆಮ್ಮೆಯ ವಿಷಯ.



ಅಲ್ಲದೇ ವ್ಯಕ್ತಿಯ ಸಂಬಂಧವಾಗಿಯೂ ಪರಸ್ಪರ ಸಹಕಾರಕ್ಕೆ ಕೊಡುಕೊಳ್ಳುವಿಕೆಗೆ ನೆರವಾಗಿದೆ ಎಂದು ಹೇಳಿದ ಸುಂದರ್ ಮುಂಬೈ ಟೂರ್ನಿಮೆಂಟ್‌ಗೆ ಸಕಾಲದಲ್ಲಿ ತಯಾರಿಯನ್ನು ಮಾಡಿಕೊಳ್ಳಲು ಲಾಗುವುದು ಎಂದು ತಿಳಿಸಿದರು. (ಟೂರ್ನಿಮೆಂಟ್‌ನ ಅವಧಿಯುದ್ದಕ್ಕೂ ಸಂಜೆ ನಡೆಯುತ್ತಿದ್ದ ಸ್ನೇಹಕೂಟಗಳಲ್ಲಿ ಆಂಧ್ರಪ್ರದೇಶದ ಮುಖ್ಯ ನ್ಯಾಯಾಧೀಶರು, ಮುಖ್ಯ ಮಂತ್ರಿಗಳನ್ನೊಳಗೊಂಡಂತೆ ಗಣ್ಯರು ನ್ಯಾಯಾಧಿಗಳು ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುತ್ತಿದ್ದುದು ಅನುಕರಣೀಯ.

- ಸೂತ್ರಧಾರ ರಾಮಯ್ಯ

## ಬೀಳ್ಕೊಡುಗೆ ಸಮಾರಂಭ

ದಿನಾಂಕ ೭.೧.೨೦೦೪ರಂದು ಸಂಜೆ ೫.೩೦ಗಂಟೆಗೆ ಬೆಂಗಳೂರು ದಂಡಾಧಿಕಾರಿಗಳ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಡಿ.ಎಲ್.ಜಗದೀಶ್‌ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೇರೆಡೆಗೆ ವರ್ಗಾವಣೆಯಾದ ಲೀನೇ ಅಪರ ನಗರ ದಂಡಾಧಿಕಾರಿಗಳಾದ ಶ್ರೀ ಪ್ರಕಾಶ್ ಎಲ್. ನಾಡಿಗೇರವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಸನ್ಮಾನಿಸಿದ್ದಕ್ಕೆ ಪ್ರತಿಕ್ರಿಯಿಸುತ್ತಾ ನ್ಯಾಯಾಧೀಶರಾದ ಶ್ರೀ ಪ್ರಕಾಶ್‌ರವರು ತಮ್ಮ ವೃತ್ತಿ ಆರಂಭ, ಬೆಳವಣಿಗೆಯ ಹಂತಗಳು, ವಕೀಲ ಬಾಂಧವರೊಂದಿಗಿನ ಸಂಬಂಧದ ಅನುಭವಗಳನ್ನು ಮೆಲುಕು ಹಾಕುತ್ತಾ ತಮಗೆ ಸಹಕರಿಸಿದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತಾ ತಮ್ಮ ಸೇವಾರ್ತವ್ಯದ ವೇಳೆ ಯಾರಿಗಾದರೂ ತಮಗರಿವಿಲ್ಲದ ನೋವಾಗಿದ್ದರೆ ಕ್ಷಮಿಸಬೇಕೆಂದು ತಾನು ಕಾನೂನು ಪಾಲಕನಾಗಿ ಕರ್ತವ್ಯದ ಚೌಕಟ್ಟಿನೊಳಗೆ ಕೆಲಸ ನಿರ್ವಹಿಸಿದ್ದೇನೆಂದರು.

ಕಡೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್‌ರವರು ಮಾತನಾಡಿದರು. ಕಾ.ಕಾ.ಸಂ. ಸದಸ್ಯರಾದ ಶ್ರೀ ರಾಜಶೇಖರ್‌ರವರು ವಂದನಾರ್ಪಣೆ ಸಲ್ಲಿಸಿದರು.

- ಗೋಪಾಲ್ ಎಸ್.

## ಆತನೊಲಿದ ಮೇಲೆ ಯಾತರ ಕುಲ ?

ಕುಲ ಕುಲ ಕುಲವೆನ್ನುತ್ತಿಹರು  
ಕುಲವಾವುದು ಸತ್ಯ ಸುಖವುಳ್ಳ ಜನರಿಗೆ?  
ಕೆಸರೊಳು ತಾವರೆ ಪುಟ್ಟಲು ಆದ ತಂದು  
ಬಿಸಜನಾಭನಿಗೆ ಅರ್ಪಿಸಲಿಲ್ಲವೇ?  
ಹಸುವಿನ ಮಾಂಸದೊಳುತ್ತಿಕ್ಷೀರವು  
ವಸುಧೆಯೊಳು ಭೂಸರರು ಉಣಲಿಲ್ಲವೇ?  
ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ  
ತೆಗೆದು ಪೂಸುವರಯ್ಯ ದ್ವಿಜರೆಲ್ಲರು,

ಬಗೆಯಿಂದ ನಾರಾಯಣನಾವ ಕುಲವಯ್ಯಾ  
ತತ್ವೇಂದ್ರಿಯಗಳ ಕುಲ ಪೇಳಿರಯ್ಯಾ?

ಆತ್ಮ ಯಾವ ಕುಲ ಜೀವ ಯಾವ ಕುಲ |  
ತತ್ವೇಂದ್ರಿಯಗಳ ಕುಲ ಪೇಳಿರಯ್ಯಾ?  
ಆತ ಮಹಾತ್ಮನು ಕಾಗಿ ನೆಲೆಯಾದಿ ಕೇಶವ  
ಆತನೊಲಿದ ಮೇಲೆ ಯಾತರ ಕುಲವಯ್ಯಾ?

- ಕನಕದಾಸರು.